



ಕುಡಿತವಾಗಲಿ, ಮಾಡಕ ಪದಾರ್ಥಗಳಾಗಲಿ, ಪೋನೋರ್ ಆಗಲಿ, ಆರಂಭದಲ್ಲಿ ನಮ್ಮ ಇಚ್ಛೆಯಿಂದ, ನಮ್ಮ ಆಯ್ದೆಯಿಂದ, ನಮ್ಮ ನಿರ್ಧಾರದಿಂದ ಅವನ್ನು ತೆಗೆದುಹಾಳುತ್ತೇವೆ, ಅಂತಹ ವರ್ತನೆಯಲ್ಲಿ ತೊಡಗುತ್ತೇವೆ.

ಕೆಳೆದುಕೊಂಡಿದ್ದು ವೈಯಕ್ತಿಕ ಹಣವಾದಾಗ ಪ್ರಕರಣ ಮನೆಯವರಿಗೂ ತಿಳಿಯಿಂದ ಇರುವ ಸಂಭವವಿದೆ. ಡಿಟೆಲ್‌ಲ್ ವ್ಯಾಸನ ಲೀಂಗಬೇದವಿಲ್ಲದೆ ಎಲ್ಲರನ್ನೂ ಕಾಡಿದೆ. ಮಹಿಳೆಯರು ದೇಟೆಲ್‌ಲ್ ಆಪ್ನಾನಲ್ಲಿ ಭೇಟಿಯಾದ ಪುರುಷರಿಗೆ ಇದೆ ರೀತಿ ಹಣ ಕೆಳೆದುಕೊಂಡ ಕಥೆಗಳು ಸಾಕಷಿವೆ.

ಸಾವಿನ ಆಟ!

ಗೇಮಿಂಗ್, ಗ್ಯಾಂಬಿಂಗ್ – ಡಿಟೆಲ್‌ಲ್ ವ್ಯಾಸನದ ಮತ್ತೊಂದು ಪರಿ. 2022ರ ಜೂನ್ 9ರಂದು, ಉತ್ತರಾಂಧ್ರಾನಲ್ಲಿ 16 ವರ್ಷದ ಹುಡುಗ ತನ್ನ ಮೊಬೈಲ್‌ನಲ್ಲಿ ಅನಾಲ್ಯೋನ್ ಗೇಮಾಗೆ ಅದೆಮ್ಮೆ ಅಡಿಕ್‌ಪ್ರೋ ಅಗಿದ್ದ ಎಂದರೆ, ತಾಯಿ ಮಗನನ್ನು ಆಡಬೇಡ ಎಂದು ತಡೆದ್ದರ್ಥಕ್ಕೆ ಕೋಪಾವಾಶೆದಿಂದ ಅಮ್ಮನನ್ನು ಕೊಂಡಿದ್ದು. ಅಲ್ಲಿನೂ ಉತ್ತರಪ್ರಸ್ತರದಲ್ಲಿ ನಡೆದಿದ್ದು ಎಂದು ನಾವಂದುಕೊಂಡಿದ್ದರೆ, 31 ಜೂನ್ 2022ರಂದು ಕೊಡಗು ಜಿಲ್ಲೆಯ ಒಂದು ಹಳ್ಳಿಯಲ್ಲಿ 13 ವರ್ಷದ ಹೆಣ್ಣುಮಗಳೊಬ್ಬಳು ಇದೆ ಅನಾಲ್ಯೋನ್ ಗೇಮಾಗೆ ಅಡಿಕ್‌ಪ್ರೋ ಅಗಿದ್ದಳು. ಆಕೆಯ ಅವ್ಯು ಆಕೆ ಡೋಲ್‌ಲೋಡ್ ಮಾಡಿ ಆಡತ್ತಿದ್ದ ಗೇಮಾಗಳನ್ನು ದಿಲೀಟ್ ಮಾಡಿದಾಗ, ತೆಣು ವಿನ್ನತೆಗೆ ಜಾರಿ ನೇಣು ಹಾಕಿಕೊಂಡು ಸತ್ತಿಳು. ಇಂದು ಡಿಟೆಲ್‌ಲ್ ವ್ಯಾಸನ ಬೇರೆ ಪಟ್ಟಣ ಪ್ರದೇಶಗಳ ಶ್ರೀಮಂತರ ಚಟ್ಟಪಾಗಿಲ್ಲ. ಈ ವಿವರ, ನಮ್ಮ ಹ್ಯಾಕ್ ಹಳ್ಳಿಗಳನ್ನು ತಲುಪಿದೆ.

ಅಮೆರಿಕದಲ್ಲಿ ‘ಸೋಷಿಯಲ್ ಮೀಡಿಯಾ’ ಸಾಮಾನ್ಯವಾದ ಒಂದು ದಶಕದಲ್ಲಿ ಮಹ್ಕಳ ಹಾಗೂ ಕೆಲೋರ ಪ್ರಾಯಿದವರಲ್ಲಿ ಆತಪತ್ರಕ್ಕೆ ಪ್ರಯತ್ನಗಳು ಶೇ. 150ರಷ್ಟು ಹೆಚ್ಚಿರುವುದನ್ನು ಮನ್ಹಾಸ್ತಿಜ್ಞ ಪ್ರೇ. ಜಾನಥನ್ ಹೈಟ್ ಗುರುತಿಸಿದ್ದಾರೆ. ಮಹ್ಕಳ ತಮ್ಮನ್ನು ತಾವು ಅಪಾಯಿಕ್ಕೆ ಸಿಕ್ಕಿಸೊಳ್ಳುವ ಪ್ರಕರಣಗಳಿಗೂ ಮಾರು ಪಟ್ಟಿ ಹೆಚ್ಚಾಗಿವೆ. ಭಾರತದಲ್ಲಿಯೂ ಪರಿಸ್ಥಿತಿ ಹೆಚ್ಚಿ ವ್ಯತ್ಯಾಸನೆನ್ನು ಇಲ್ಲ. ‘ಸೋಷಿಯಲ್ ಡ್ಯೂಲಿಂಗ್’ ಎಂಬ ವರದಿ-ಚಿಕ್ಕ ಬಹಳಷ್ಟು ಖರಾಯಿಗಳನ್ನು ಹೇಳಿರಿಸಿದೆ. ಹಲವು ಸಾಮಾಜಿಕ ಜಾಲತಾಣಗಳು ನಮ್ಮನ್ನು ವ್ಯಾಸಿಯಾಗಿಸಲೆಂದೇ ಡಿಸ್ಪೇನ್ ಮಾಡಿರುವುದು ಸ್ವಷ್ಟವಾಗುತ್ತದೆ. ‘ಪ್ರೈಸ್’ಗಳಾಗಿ ಸತ್ತವರಿದ್ದಾರೆ. ‘ಡ್ಯೂಲಿಂಗ್ ಫಾರ್ಮಲ್ ಟ್ರೇಸ್’ ಎಂದರೆ ಅದು ಉಪಮೆಯಲ್ಲ, ವಾಸ್ತವದಲ್ಲಿ ಜೀವ ಬಟ್ಟಪರಿದಾರ. ಕೇಲ್ಲುವ, ಇಲ್ಲ ಆತ್ಮಹತೆ ಮಾಡಿಕೊಳ್ಳುವ ಮಟ್ಟಕ್ಕೆ ನಮ್ಮನ್ನು ದೂಡುವ ಈ ಡಿಟೆಲ್‌ಲ್ ವ್ಯಾಸನವಾದರೂ ಏನು?

‘ಅಡಿಕ್‌ನ್ನು’ ಎಂದರೇನು?

‘ವ್ಯಾಸ’ ಎನ್ನುವುದು, ನಮಗೆ ಅಗತ್ಯವಿಲ್ಲದ, ಯಾವುದೇ ಆರೋಗ್ಯದ ಲಾಭವಿಲ್ಲದ ಸುಖಿವನ್ನು ಹುಡುಕಿ ಹೊರಟಿ ‘ಸುಖ ಪಡುವ ಚಟ್ಟ’. ಏನೇ ಆದರೂ, ಎಂತಹೂದೇ ಬೆಲೆ ತರಬೇಕಾದರೂ ಸುಖಿವನ್ನು ನೀಡುವ ಪಸ್ತಿ ಮತ್ತೆ ಮತ್ತೆ ಬೇಕನ್ನುವ ಚಪಲಕ್ಕೆ ಬಿದ್ದ ದೌರ್ಬಲ್ಯದ ವರ್ತನೆ. ಅದರಿಂದ ಉದ್ದೇಶವಿನ ಸಮಸ್ಯೆಗಳ ಅರಿವಿದೆ. ಅಪಾಯಿದ ಗಂಭೀ ಬಾರಿಸಿತ್ತದೆ, ಪಾಪ ಪ್ರಣ್ಯ ಕಾಡುತ್ತದೆ. ಆದರೂ ಇವು ಯಾವುದರ ಪರಿವರ್ತೆ ಇಲ್ಲದ ಸುಖಿದ ಬನ್ನು ಬಿಡ್ಡ ಅಪಾಯಿಕಾರಿ ವರ್ತನೆ.

ಇಂದು ನಾವು ಭೋಗಿದ ಯುಗದಲ್ಲಿದ್ದೇವೆ, ವಿಷಯ ಲೋಲುಪಡೆಯ ಜಗದಲ್ಲಿದ್ದೇವೆ. ವ್ಯಾಸನಗಳನ್ನು ಕುರಿತ ಪ್ರಸ್ತುತ ‘ಡೋಪಮಿನ್ ನೇಶನ್’ನ ಲೇಖಿಕ, ಮನೋವಿಜ್ಞಾನಿ ಇಡೀ. ಆನ್ನಾ ಲೇಮ್ಪು ಅವರ ಮಾತಿನಲ್ಲಿ ಹೇಳುವುದಾದರೆ, ನಾವಿಂದು ‘ವಿಜ್ಞಾನ ಇಂಡಿಸ್ಟ್ರಿನ್’ನಲ್ಲಿ ಇದ್ದೇವೆ.

ಇಂಟರ್ನೆಟ್, ಪೋನೋರ್ ರೂಫಿ, ಗೇಮಿಂಗ್, ಗ್ಯಾಂಬಿಂಗ್ ಇವೆಲ್ಲವೂ ‘ಬೆಹೆವಿಯರ್ ಅಡಿಕ್‌ನ್ನು’ ಅಡಿಯಲ್ಲಿ ಬರುತ್ತದೆ. ಇಲ್ಲಿ ದೇಹದೊಳಗೆ ಯಾವ ಪದಾರ್ಥವನ್ನು ಹಾಕಿದ್ದರೂ, ವರ್ತನೆಯೇ ವ್ಯಾಸನಕ್ಕೆ ಹಾಡಿಯಾಗುತ್ತದೆ. ಮೊಬೈಲ್ ಅಡಿಕ್‌ನ್ನು, ಫೋನ್‌ಬುಕ್ ಅಡಿಕ್‌ನ್ನು, ಸೋಷಿಯಲ್ ಮೀಡಿಯಾ ಅಡಿಕ್‌ನ್ನು, ಇಂಟರ್ನೆಟ್ ಅಡಿಕ್‌ನ್ನು – ಹೀಗೆ ನಾನು ಪದಗಳು ಬಳಸುತ್ತಿದ್ದೇವೆ. ನಾನು ಈ ಲೇನಿದಲ್ಲಿ ಇವೆಲ್ಲವನ್ನು ಒಳಗೊಂಡ ವ್ಯಾಸನಕ್ಕೆ ‘ಡಿಟೆಲ್‌ಲ್ ಅಡಿಕ್‌ನ್ನು’ ಎಂಬ ಪದವನ್ನು ಬಳಸಿದ್ದೇವೆ.

ಕುಡಿತವಾಗಲಿ, ಮಾಡಕ ಪದಾರ್ಥಗಳಾಗಲಿ, ಪೋನೋರ್ ಆಗಲಿ, ಆರಂಭದಲ್ಲಿ ನಮ್ಮ ಇಚ್ಛೆಯಿಂದ, ನಮ್ಮ ಆಯ್ದೆಯಿಂದ, ನಮ್ಮ ನಿರ್ಧಾರದಿಂದ ಅವನ್ನು ತೆಗೆದುಕೊಳ್ಳುತ್ತೇವೆ, ಅಂತಹ ವರ್ತನೆಯಲ್ಲಿ ತೊಡಗುತ್ತೇವೆ. ಆದರೆ ಬಲು ಶೀಪ್ತವಾಗಿ ಅದು ವ್ಯಾಸನವಾಗುತ್ತದೆ. ಈಗ ಅದು ನಮ್ಮ ಕ್ಯಾಯಲ್ಲಿ ಇಲ್ಲವೆಂಬಂತೆ ‘ಸ್ಯಾಯಂಚಾಲ್ತ’ ವರ್ತನೆಯಾಗಿದೆ. ವ್ಯಾಸನಿಗಳಾದಾಗ ನಾವೇಕೆ ಹೀಗೆ ಮಾಡುತ್ತೇವೆ ಎಂಬ ಪ್ರಶ್ನೆ ಮಾಡುತ್ತದೆ. ಅದಕ್ಕೆ ಕಾರಣ, ಆ ವ್ಯಾಸನದ ಪಸ್ತಿವಿನಿಲ್ಲ ಅಥವಾ ವರ್ತನೆಯಲ್ಲಿ ನಮಗೆ ಸುಖಿದ ಅನುಭವವಾಗುವುದು. ಅದು ಕ್ರಿಕೆಟ್ ಸುಖ; ನಂತರ ಅಗಾಧ ಸೋವು, ಶಿಷ್ಯತೆ, ಪಾಪಪ್ರಣ್ಯ ಯನ್ನು ಅನುಭವಿಸುತ್ತೇವೆ. ಆದರೆ ಮತ್ತೆ ಆ ಸುಖ ಬೇಕೆಂಬ ವಿರಿತಿದ ಬಂದುಕೆ ನಮ್ಮನ್ನು ಕಾಡುತ್ತದೆ. ಮತ್ತೆ ಅದೇ ಅಪಾಯಿದ ಅನಾರೋಗ್ಯದ ವರ್ತನೆಗೆ ಇಳಿಯುತ್ತೇವೆ. ಈ ಸುಖಿದ ಅನುಭವ ಎಲ್ಲಿದ ಬರುತ್ತದೆ?

‘ಡೋಪಮಿನ್’ ಕಿಂ ಕೊಡುವ ಬಗೆ

ನಮ್ಮ ಮೆದುಳನಲ್ಲಿ ಸುಮಾರು ನಾರು ಕೋಡಿ ನರಕೋಳಗಳಿವೆ. ಇಷ್ಟತ್ತನೇ ಶತಮಾನದಲ್ಲಿ ಅರ್ಥವಾದದ್ದು, ಮೆದುಳನಲ್ಲಿ ಉತ್ಕೃಷ್ಟಿಯಾಗುವ ರಾಸಾಯನಿಕ ಸಂದೇಶವಾಕ ಡೋಪಮಿನ್. ನಮ್ಮ ಮೆದುಳನಲ್ಲಿ ನಮ್ಮ ನರಕೋಳಗಳು ಸಂದೇಶವನ್ನು, ಸಕ್ರೀತವನ್ನು ಕರುಹಿಸಲು ಬಿಡುಗಡೆ ಮಾಡುವ ರಾಸಾಯನಿಕ ಇದು. ಇದೆ ಕಾರಣಕ್ಕೆ ಡೋಪಮಿನ್ ಅನ್ನು ‘ನ್ಯೂರೋಟ್ರಾನ್‌ಮಿಟರ್’ ಎಂದು ಗುರುತಿಸುತ್ತಾರೆ.

ಡೋಪಮಿನ್ ಅನ್ನು ‘ಫೈಲ್ ಗುಡ್’ ಹಾಮೋರ್ ಎಂದೂ ಕರೆಯುತ್ತಾರೆ. ಕಾರಣ ಇದು ಸುಖಿದ ಅನುಭವಕಾಗಿ ಕಾರ್ಯ ಮಾಡುವಂತೆ ಪ್ರೈತ್ರಾಹಿಸುವ, ಪ್ರತ್ಯೇಕಿಸಿದೆನೆ ನೀಡುವ ಹಾಮೋರ್. ಮಾನವ ವಿಕಾಸದ ಹಾಡಿಯಲ್ಲಿ, ತಿನ್ನಿವುದು, ಕುಡಿಯುವುದು, ಸ್ವಧೀನವುದು, ಬದುಕಿಯುವುದು, ಸಂತಾನೋತ್ಸುಕಿ ಮಾಡುವುದು – ಇವೆಲ್ಲ ಜೀವಿಗೆ ಅಗತ್ಯವಾದ ಕ್ರಿಯೆಗಳಾಗಿದ್ದವು. ಅವನ್ನು ಮಾಡಿದಾಗ ಅದಕ್ಕೆ ‘ರಿವಾರ್ಡ್’ ನೀಡುವಂತೆ